

# ನಭೆಯ ಉದ್ದೇಶದ ಹೊರಗೆ ಜೀವಿಸುವಂತವರ ಕುರಿತು ಒಂದು ವಿವರಣೆ

## (2:1-3)

ನಭೆಯ ರಕ್ಷಣಾ ಉದ್ದೇಶದಿಂದ ಹೊರಗೆ ಜೀವಿಸುವಂತವಲಿಗಾಗಿ ದುಃಖಿವಿವರಣೆಯಿಂದ ಹೊಲನು ಈ ಭಾಗವನ್ನು ಅರಂಭಿಸಿದ್ದಾನೆ. 2:1-3ರಲ್ಲಿ ಕ್ರಿಸ್ತನನ್ನು ಅಲಿಯಲು ಬರುವುದಕ್ಕಿಂತ ಮುಂಜೆ ತಾವು ಎಂಥ ಸ್ಥಿತಿಯಲ್ಲಿದ್ದೇವೆಂದು ಅಲಿತುಕೊಳ್ಳಬೇಕೆಂದು ಅಪೋಷ್ಟಲನು ಎಫೆಸದವರಿಗೆ ನೆನಪಿಸುವವನಾಗಿದ್ದಾನೆ.

### ಹಾಡಿಲ್ಲ ನಾಮುವಾದು (2:1)

**‘ಅತನು ಅಹರಾಧರಾಜ ಮತ್ತು ಹಾಹರಾಜ ದೇಸೆಯಿಂದ ನತ್ತುಪರಾಗಿದ್ದ ನಿಮ್ಮನ್ನು ನಕ ಬದುಕಿಸಿದನು.**

**ವರ್ಜನ 1.** “ಅಹರಾಧರಾಜು,” ಹಾಹರಾಜು,” ಮತ್ತು “ದುಷ್ಟಮುಂದಾಜು” ಎಂಬ ನಾಮಹಡಗರಾಜು ನಮಾನಾರ್ಥಕರದಗರಾಜು ಆಗಿವೆ. ಈ ಬಿಬಿಧ ಹಡಗರಾಜು ಅಂತರ್ ಬಧಲಾವಜಿಯೆಂದಿಗೆ (ವಿಕವರಜನ ಮತ್ತು ಬಹುವಜನ ಎರಡೂ ಲೀಟಿಯಲ್) ರೋಮಾನುರ 5:12-21 ಮತ್ತು ಕೋಲಿನನ್ನೇ 1:14; 2:13ರಲ್ಲಿ ಬಳಸಿಲ್ಪಿಸಿದೆ. “ಹಾಹ” ಇದು ವಿಕವರಜನ ರಾಡದಲ್ಲ, ಹಾಡದ ಶ್ರೀಯ ಮಾನವ ತುಲನಾನ್ನು ಆಶುವದು (ನೋಡಿಲ ರೋಮಾನುರ 5-7) ಎಂದು ನಾಜಿಸುಪುದಾಗಿದೆ; ಆದರೆ ಈ ಹಳಿಜ್ಞೆಂದರಲ್ಲಿನ ಬಹುವಜನವು ಜನರು ಮಾಡುವ ವೈಯಕ್ತಿಕ ಹಾಡದ ಕೃತ್ಯವನ್ನು ನಾಜಿಸುಪುದಾಗಿದೆ.

**ಹಾಹರಾಜು hamartiai** (from *hamartia*), ಎಂಬುದಕ್ಕೆ ಗ್ರೀಕ್ ಭಾಷಾಂತರದ ಹದ ಆಗಿದ್ದ, “ಗೆರೆಯನ್ನು ತಪ್ಪುವದು” ಎಂಬರ್ಥವನ್ನು ಕೊಡುವಂತದ್ದಾಗಿದೆ.<sup>1</sup> ಹಾಹವು ಒಬ್ಬ ಜಲ್ಲಾಗಾರನು ಗುಲಿಯಪ್ಪು ಬಾಣವನ್ನು ಹೂಡುವದು ಮತ್ತು ತಪ್ಪುಪುದನ್ನು ಜಿತಿಸುವಂತದ್ದಾಗಿದೆ. ಇದು ಹೊನ ಒಡಂಬಡಿಕೆಯಲ್ಲ “ಹಾಹ” ಕೋಣ್ಣರ ಇರುವ ನಾಮಾನ್ಯ ಪದವಾಗಿದ್ದು, ಗ್ರೀಕ್ ಚೆಂಡಭಾಗದಲ್ಲಿ ಸುಮಾರು 175ನಾಲಿ ನಿಸ್ತಂಪುದಾಗಿದೆ.<sup>2</sup>

**ಅಹರಾಧರಾಜು** ಎಂಬುದಕ್ಕೆ ಭಾಷಾಂತರವಾದ ಗ್ರೀಕ್ ನಾಮಹಡವು *paraptōmasin* (from *paraptōma* ಯಂತರ) ಆಗಿದೆ. ಈ ಹಡದ ಕ್ರಿಯಾಹಡದ ರಾಹವು “ಒಬ್ಬ ವ್ಯಕ್ತಿ ಅಥವಾ ಸಂಗತಿಯ ಆಜೆ ಜೀಳುವದು ಅಥವಾ ಎಡಷ್ಟುವದು, ಆದರೆ ಹಳಣಾಮು, ಸಲಯಾದ ಮಾರ್ಗದಿಂದ ವಿಮುಳನಾಗುವದು, ಮುಲ ತಿರುಗಿಸುವದು, ಅಲೆದಾಟ” ಎಂಬ ವ್ಯಾಖ್ಯಾನವನ್ನು ಕೊಡುಪುದಾಗಿದೆ.<sup>3</sup> ಎಫೆಸದವರು ದೇವರ ಜಿತುವನ್ನು ಮಾಡುವುದರಲ್ಲ ತಪ್ಪಿಹೊಳೆದರು ಮತ್ತು ಜಿಧ್ಯ ಹೊಳೆದರು ಎಡಬಿದರು, ದೇವರ ತ್ರೈಕಂತವಾದ ವಾಕ್ಯಗಳಿಂದ ವಿಮುಳರಾದರು ಎಂದು ಹೊಲನು ಹೇಳಿತ್ತಾನೆ. “ಎಲ್ಲರೂ ಹಾಹಮಾಡಿ ದೇವರ ಮಹಿಮೆಯನ್ನು ಹೊಂದದೆ ಹೊಂದಿದ್ದಾರೆ” ಎಂದು ರೋಮಾನುರ 3:23 ನಮಗೆ ಬೋಧಿಸುವುದಾಗಿದೆ. ಮಾನವನ ಉದ್ದೇಶವು ದೇವರನ್ನು ಮಹಿಮೆಪಡಿಸುವುದಾಗಿದೆ, ಮತ್ತು ಹಾಹರಾಜು ಮತ್ತು ಅಹರಾಧರಾಜು ಈ ಉದ್ದೇಶಗಳನ್ನು ನಂತ್ರಾಣಗೊಳ್ಳುಪುದನ್ನು

ತಡಯುವವು ಅಗಿದೆ. ಎಫೆನ್‌ದರವರು ದೇವರ ನಂಜಗನ್ನು ನೇವಕರಾಗುವ ಮುಸ್ತ ಅವರು ಹಾಹಗಳ ದೇಸೆಯಿಂದೆ ನತ್ತಪ್ರಾಗಿದ್ದಿಲ (ಸೋಣಿಲ 1:1). ಈ ಮರಣವು ದೃಹಿಕರುಮರಣಲ್ಲ, ಅವರು ಇನ್ನೊಂದು ದೃಹಿಕರಾಗಿ ಸಜ್ಜಿವವಾಗಿ ಮುಂಜೆ ಮತ್ತು ನಂತರದಲ್ಲ ಕ್ರಿಸ್ತನಲ್ಲ ಪ್ರವೇಶಿಸುವುದೇ ಆಗಿದೆ. ಹೇಗೋಂ, ಅವರು ಕೈಸ್ತರಾಗುವುದಕ್ಕಿಂತ ಮುಸ್ತ ಅವರು ಆತ್ಮೀಕರಾಗಿ ನತ್ತಪರಾಗಿರುತ್ತಾರೆ.

ಆತ್ಮೀಕರಾಗಿ ನಾಯುವದು ಎಂಬುದರ ಅರ್ಥವೇನು? ಹ್ರಾಜೀನ ಪ್ರವಾದಿಯು “ನಿಮ್ಮ ಅಪರಾಧಗಳೇ ನಿಮ್ಮ ದೇವರಿಂದ ನಿಮ್ಮನುಗೆ ಅನುತ್ತು ಬಂದಿದೆ” ಎಂದು ಹೇಳದ್ದಾನೆ (ಯಿಶಾಯ 59:2). “ಅಪರಾಧಗಳು” (*'awon*), ಎಂಬುದಕ್ಕಿರುವ ಇತ್ತಿಯ ಪದದ ಅರ್ಥವು “ಹಾಬ, ದೋಷ ... ಒಂದು ತಪ್ಪು” ಎಂದಾಗಿದೆ.<sup>4</sup> ಹಾಬವು ವೃತ್ತಿಯನ್ನು ದೇವರಿಂದ ಬೇರೆಯಾಗಿಸುತ್ತದೆ. “ಮರಣವು” ಮಾನವನ ದೇಹವು ಅತನ ಅತ್ಯನಿಂದ ಬೇರೆಮಾಡಲಬ್ಬಾಗ ಬೇರೆಯಾಗಿಸುತ್ತಾನೆ ಹಿಂಗೆ ಒಬ್ಬನು ಆತ್ಮೀಕರಾಗಿ ನತ್ತಪನಾಗಿರುತ್ತಾನೆ. ಅತನು ಭೋತಿಕರಾಗಿ ಜೀವಿತನಾಗಿರಬಹುದು; ಅತನು ಗಂಡನಾಗಿದ್ದಕ್ಕೊಂಡು ಮತ್ತು ತಂದೆಯಾಗಿದ್ದಕ್ಕೊಂಡು ತನ್ನ ದಿನಸಿತ್ಯದ ಕಾರ್ಯದಲ್ಲ ಇರಬಹುದು ಅದರೆ ಅತನು ಹಾಬದಲ್ಲಿಯೇ ಇರುವವನಾದರೆ ದೇವರೂಡನೀಯ ನಂಬಂಥದಲ್ಲ ಅತನು ನತ್ತಪನಾಗಿದ್ದಾನೆ. ಒಬ್ಬನು ಹಾಬದಲ್ಲ ಜೀವಿಸುವವನಾದರೆ ಮತ್ತು ಹಾಬದಲ್ಲ ನೀತಿದ್ದಾದರೆ, ಅತನು ದೇವರ ಸಿಕ್ಯತ್ತದಿಂದ ಬೇರೆಮಾಡಲಬ್ಬಾಗ ಯಾಕೆಂದರೆ “ಹಾಬದ ನಂಬಂಷಪು ಮರಣ ...” ಅಗಿದೆ (ರೋಮಾಸ್ತರ 6:23), ಅದು ನಿತ್ಯಮರಿಂಬಾಗಿದೆ.

ಅಪರಾಧಗಳಲ್ಲ ಮತ್ತು ಹಾಹಗಳಲ್ಲ ಮರಣಿಸಿದವರು ಕ್ರಿಸ್ತನಲ್ಲ ದೀಕ್ಷಾನಾಂತಿನ ಹೊಂದಿದವರ ಜೊತೆ ಹಾಣಲ್ಪಡುತ್ತಾರೆ. ನಂತರ, ಅತನೇಡನೆ ಎಜ್ಜನಲ್ಪಡುವಾಗ ಹಾಹಗಳ ಶ್ರಮಾಹಣಿಗಾಗಿ ಅವರು ಜೀವಿಸುವವರಾಗುತ್ತಾರೆ (ಸೋಣಿಲ ಕೊಲೊನ್ 2:12, 13). ಎಫೆನ್‌ದರವರು ನತ್ತಪರಾಗಿದ್ದರು; ಅದರೆ ಈ ಅಧಾರ್ಯಾಯದ ಉಂಟ ವಜನಗಳು ಅಧಾರವಾಗಿರುವಂತೆ ಅವರು ಆತ್ಮೀಕರಾಗಿ ಜೀವಿಸುವವರಾಗಬೇಕೆಂದು ಹೇಳಿನು ಅವರಿಗಾಗಿ ಕಾರ್ಯತ್ವದಾಗೆನ್ನೇ. ಕ್ರಿಸ್ತನ ಪುನರುತ್ಥಾನ ಮತ್ತು ಉನ್ನತಿಲಕ್ಷಣವಿಕೆಯಲ್ಲ ದೇವರು ಇದನ್ನು ಅದೇ ತರದ ಶಕ್ತಿಯನ್ನು ತ್ವರಿಂಬಿಸಿ ಇದನ್ನು ಸಂಪೂರ್ಣಗೊಳಿಸಿದ್ದಾನೆ.

## ಇಹಲೋಕಾಜಾರಕ್ಕೆ ಅನುನಾರವಾಗಿ ನಡೆಯವಾದ (2:2)

<sup>2</sup>ನೀವು ಖೂಬ್ ದಲ್ಲ ಅಹರಾಧಾರಗಳನ್ನು ಹಾಹಗಳನ್ನು ಮಾಡುವವರಾಗಿದ್ದು ಇಹಲೋಕಾಜಾರಕ್ಕೆ ಅನುನಾರವಾಗಿ ನಡೆದುಕೊಂಡಿಲ; ಹಾಯಿಚುಂಡಲದಲ್ಲ ಅಧಿಕಾರ ಸದಿನುವ ಅಧಿಕಾರಿಗೆ, ಅಂದರೆ ಸಂಬಲೊಲ್ಲಿದವರನ್ನು ಅವಿಧೀಯತೆಗೆ ಈಗ ಶೈರೇಹಿಂಸುವ ಅರ್ಥಿಗೆ ಅನುನಾರವಾಗಿ ನಡೆದುಕೊಂಡಿಲ.

ವಜನ 2. ಎಫೆನ್‌ದರವರು ತಮ್ಮ ಅಹರಾಧಾರಗಳ ನಿಖಿತ ಮತ್ತು ಹಾಹಗಳಲ್ಲ ನತ್ತಾಗಿ, ಅವರು ಇಹಲೋಕಾಜಾರಕ್ಕೆ ಅನುನಾರವಾಗಿ ನಡೆದುಕೊಂಡಿಲ; “ನಡೆದುಕೊಳ್ಳು” ಎಂಬುದು ಶ್ರೀಯಾಹದವಾದ *peripateō* ಲಂಡ ಎರವಲು ಹಡೆದಿದ್ದಾಗಿದೆ ಮತ್ತು ಇದರ ಅರ್ಥವು “ಜೀವಿಸು, ಒಬ್ಬನ ಜೀವಿತವನ್ನು ಕ್ರಮಬಂಧಗೊಳಿಸು, ಒಬ್ಬನ ನ್ಯಾಯತ್ವತೆಯನ್ನು ನಿರ್ವಹಿಸು, ಒಬ್ಬನ ನಡವಳಕೆಯನ್ನು ಕ್ರಮಗೊಳಿಸು” ಎಂದಾಗಿದೆ.<sup>5</sup>

“ಇಹಲೋಕಾಜಾರಕ್ಕೆ ಅನುನಾರವಾಗಿ” ಎಂಬುದು *aiōn*, “ಅನುನಾರ,” ಮತ್ತು *kosmos* ಇಗತ್ತು ಎಂಬುದಿಂದ ಭಾಷಾಂತರವಾಗಿದೆ. *Aiōn* ಎಂಬುದು ಕಾಲ ಅಥವಾ

ನಮಯವನ್ನು ನೂಜಿಸುವುದಾಗಿದೆ ಮತ್ತು *kosmos* ಎಂಬುದು ಜಗತ್ತಿನಲ್ಲಿ ಜೀವಿಸುವಂತಹ ಜಿನರನ್ನು ನೂಜಿಸುವುದಾಗಿದೆ.<sup>7</sup> ಹೊಲಸಿಂದ ಈ ಚೇಳಭಾಗದಲ್ಲಿ ಯಾವುದೇ ವ್ಯಕ್ತಿಯನ್ನು ನೂಜಿಸುವುದಾಗಿದೆ. ಅಂಥ ಯಾವೋಬ್ಜನೂ ಕಳೆದುಹೊಗಬಾರದು. ಎಫೆನೆದವರು “ಪ್ರಸ್ತುತ ಕಾಲದಳ್ಳನ ಭೃಷ್ಟ ಮತ್ತು ಅಂಥವರೆ ಲೀತಿಯ ಜೀಳುತ್ತಿರುವ ಮಣಿನ ಹೀಗಿಯ ಮನುಕುಲ ಹಾಗೂ ಇದಕ್ಕೆ ತಡ್ಡಿರುದ್ದವಾದ ಎಂದೆಂದಿಗೂ ಅಂತಿಮವಾಗಿರುಂಥ ಹರಲೋಕ ರಾಜ್ಯದಲ್ಲ” ಜೀವಿಸಿದ್ದರು.<sup>8</sup> ಈ ಲೀತಿಯಲ್ಲಿ ಜೀವಿಸುವುದೆಂದರೆ ಅಪರಾಧನಾ ಮತ್ತು ಹಾಡಗಳ ಪ್ರಭುತ್ವದಾ ಅದಿನದಲ್ಲಿ ಜೀವಿಸುವದು ಎಂದಾಗಿದೆ.

ಉಳಿದ ವರ್ಜನಗಳಲ್ಲಿ, ದೇವರ ಉದ್ದೇಶದಿಂದ ಹೇಳರೆಗೆ ಉಳಿಯವಂಥವರ ಬಗ್ಗೆ ಮಾರು ಅಂಶಗಳನ್ನು ಮುಂದಿಟ್ಟಿದ್ದಾನೆ: ಅವರು “ಬಾಯಿಮಂಡಲದಲ್ಲ ಅಧಿಕಾರ ನಡೆಸುವ ಅಧಿಕರಿ,” ಒಂದು ಸಿಕ್ಕಿತ್ತ “ಅತ್ಯನು” ಅವರಲ್ಲ “ಕೆಗ ಕಾರ್ಯಮಾಡುತ್ತಿದ್ದು” ಮತ್ತು ಅವರು “ನಂಬಲೇಲ್ಲದವರಾಗಿದ್ದಾರೆ.”

ಬಾಯಿ ಮಂಡಲದಲ್ಲ ಅಧಿಕಾರ ನಡಿಸುವ ಅಧಿಕರಿ ಎಂದರೆ ಯಾರು? ಎಫೆನೆದಲ್ಲಿ, ಮಾನವ ಜೀವಿಯ ಕಲ್ಯಾಣದ ವಿರುದ್ಧದ ಶಕ್ತಿ ಮತ್ತು ದೇವರ ಉದ್ದೇಶದ ಬಗ್ಗೆ ಹೊಲನು ಮಾತನಾಡುತ್ತಾನೆ. 6:12ರಲ್ಲ, ಆತನು “ರಾಜತ್ತಗಳ ಮೇಲೆಯೂ ಈ ಅಂಥಕಾರದ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾಕ್ತಗಳ ಸೇನೆಯ ಮೇಲೆಯೂ” ಶೈತ್ಯರು ಹೇಳಿರಾಡುವವರಾಗಿದ್ದಾರೆ ಎಂದು ಹೇಳುತ್ತಾನೆ. ಈ ಸೇನೆಗಳ ಹಿಂದೆ ಇದು ವ್ಯಾಯಿಕವಾದ ದುಷ್ಪಶಕ್ತಿಯ “ಸ್ವೇತಾನ” (4:27; 6:11) ಮತ್ತು “ಕೆಡುಕನು” ಅಗಿದ್ದಾನೆ (6:16). ಈ ವ್ಯಾಯಿಕವಾದ ದುಷ್ಪಶಕ್ತಿಯ ಈ ಜಗತ್ತಿನ ದೇವರು ಅಗಿದ್ದಾನೆ (2 ಕೊಲಿಂಥ 4:4). ಬಾಯಿಮಂಡಲದಲ್ಲ ಅಧಿಕಾರ ನಡೆಸುವ ಅಧಿಕರಿ ಎಂದರೆ ಸ್ವೇತಾನನು. “ಅಧಿಕರಿ” ಎಂಬುದು *Irēkō* ನಾಮಹಡವಾದ *archōn* ಲಂಡ ಬಂದಿದ್ದು. ವ್ಯಕ್ತಿ ಅಥವಾ ನಂಗತಿಗಳ ಸಿಟಿನಲ್ಲಿ ಹೊದಲನೆಯಿದು ಎಂಬ ಅರ್ಥವನ್ನು ಹೊಡುವುದಾಗಿದೆ.<sup>9</sup> ಆತನು ತನ್ನ ರಾಜ್ಯಾಧಿಕಾರದಲ್ಲ ಹೊದಲನೆಯವನಾಗಿದ್ದಾನೆ. “ಅಧಿಕಾರ” ಎಂಬುದು *exousia*ದಿಂದ ಭಾಜಾಂತರವಾಗಿದೆ ಮತ್ತು “ಅಧಿಕಾರ” ಎಂಬ ಅರ್ಥವನ್ನು ಹೊಂದಿದ್ದು, ಪಜನ 2ರಲ್ಲ ನೂಜಿನಲಾದ ಸ್ವೇತಾನನ ಆಜ್ಞಕೆಯ ಮೇಲನ್ನು ನಾಜೀತಮಾಡುವುದಾಗಿದೆ. ಸ್ವೇತಾನನು ಅತ್ಯುತ್ಕೆ ಶೈತ್ಯದಲ್ಲ ಕಾರ್ಯಮಾಡುವುದನ್ನು, ಮನುಜಪ್ರವನ್ನು ಕಿತ್ತು ತಿನ್ನುವುದನ್ನೂ ಮತ್ತು ರಚಿಸಲ್ಪಡವರನ್ನು ಅಳುವುದನ್ನೂ ಮಾಡುವವನಾಗಿರುತ್ತಾನೆ.

ಒಂದು ತ್ವರ್ಯಾಯ ಇಲ್ಲಿ ಉಧ್ವಬಿಸುವದು: **ಅತ್ಯನು** ಎಂಬುದು ಯಾವುದನ್ನು ಮತ್ತು ಯಾರನ್ನು ನೂಜಿಸುತ್ತದೆ? ಸ್ವೇತಾನನು “ನಂಬಲೇಲ್ಲದವರನ್ನು ಅವಿಧೀಯತೆಗೆ ಈಗ ತೈಲೆಹಿನುವ” ಅತ್ಯನಾಗಿದ್ದಾನೆಯೇ ಅಥವಾ ಅತ್ಯನಿಗೆ ನೂಜಿನಲಾದ ಹಡವನ್ನು ಆತನೆ ಸ್ವೇತಾನನಿಗೆ ಹೊಣಿದ್ದಾನೆಯೇ ನಂತರದ್ದು ನಲ ಎಂದು ಕಾಣುತ್ತದೆ. ಸ್ವೇತಾನನು “ಬಾಯಿಮಂಡಲದಲ್ಲ ಅಧಿಕಾರ ನಡೆಸುವ ಅಧಿಕರಿ”ಯು ಅತ್ಯನು ಅಗಿದ್ದಾನೆ ಎಂದು ಕಂಡುಬಂದಾಗ, *Irēkō*ರ ವ್ಯಾಕರಣದ ಮೂಲ ಸಿಯಮವು ಇದನ್ನು ವಿರೋಧಿಸುವುದಾಗಿದೆ.<sup>10</sup> “ಅಧಿಕರಿ” ಎಂಬುದು ಕರ್ಮಹಡವಾಗಿದ್ದು ಮತ್ತು “ಅತ್ಯ” ಎಂಬುದು ಬಿಳೆಂಬಣವಾಗಿದೆ. ಇದು ಅದಲ್ಲದಿಲಿಂದ, ಇದರ ಬದಲಾಗಿ ನಾವು (1) “ಬಾಯಿಮಂಡಲದಲ್ಲ ಅಧಿಕಾರ” ಮತ್ತು (2) ರಚಿಸಲ್ಪಡದ “ಅತ್ಯ” ಎಂದು ಸಿಯಮವನ್ನು ಹೇಳಬಹುದಾಗಿದೆ.

ದೇವರು ತಿರುಗಿ ಜಿಳುಪ ಅತ್ಯನನ್ನು ಹೊಂದಿದ್ದಾನೆ ಎಂದು ಸ್ವೇತಾನನ ತ್ವಾವದ ಅಡಿಯಲ್ಲಿ ಇರುವವರು ತಿಳಿಯದರಾಗಿದ್ದಾರೆ. “ತ್ರೀತಿಯ ಅತ್ಯ” “ಕರುಣೆಯ ಅತ್ಯ” ಅಥವಾ “ಯೋಗ್ಯತೆಯ ಅತ್ಯವನ್ನು ಹೊಂದಿದವರು ಎಂದು ಯಾರಾದರೂ ವರ್ಣಿಸಿದ್ದಾದರೆ ತ್ರೀತಿ ಅಥವಾ ಕರುಣೆ ಅಥವಾ ಯೋಗ್ಯತೆ ಇವುಗಳ ಮನುಷ್ಯನ ಗುಣಲಕ್ಷಣಗಳು ಆಗಿವೆ ಎಂದು ನಾವು ಅಧ್ಯೌಸಿಸಿನ್ನೊಳ್ಳುತ್ತೇವೆ. ಇದೇ ಲೀತಿಯಲ್ಲಿ ಹೊಲನು “ನಂಬಲೇಲ್ಲದವರನ್ನು

ಅಭಿಧೇಯತೆಗೆ ಈಗ ತೇರೆಹಿನುವ ಆತ್ಮನು ಈಗ ಕಾರ್ಯಮಾಡುತ್ತಿದ್ದಾನೆ” ಎಂದು ಹೊಲನು ಮಾತನಾಡಿದಾಗೆ ನಂಬಲೊಲ್ಲದವರು ತಮ್ಮಾಲ್ಲಿರುವ ಆತ್ಮನಿಂದ ಲಕ್ಷಣೀಕರಿಸಲ್ಪಟ್ಟರಾಗಿದ್ದು “ವಾಯುಮಂಡಲದಲ್ಲಿ ಅಧಿಕಾರ ನಡೆಸುವ” ವರರಾಪುರದಲ್ಲ ಹಲಣಾಮವನ್ನು ಹೊಂದುವರೆದಿದ್ದಾರೆ. “ನಂಬಲೊಲ್ಲದವರು” ಅಭಿಧೇಯತೆಯಲ್ಲಿ ಜೀವಿಸುವವರೂ ಮತ್ತು ಅದಲಂದ ಲಕ್ಷಣ ಹೊಂದಿದವರೂ ಆಗಿದ್ದಾರೆ. ಅವರು ಯೋಹಾನ ಮತ್ತು ಯಾಕೋಬರು “ಗುಡುಗಿನ ಮಕ್ಕಳು” ಎಂದು ಕರೆಯಲ್ಪಡುವ ಹಾಗೆ “ಮಕ್ಕಳು” ಅಗಿದ್ದಾರೆ (ಪೂರ್ವ 3:17) ಮತ್ತು ಅದೇ ಲೆಟರ್‌ಲ್ಯಾಬ್ ಬಾನ್‌ಬನ್ “ಡ್ಯೂರ್ಯಂದಾಯಕ್” ಎಂದು ಕರೆಯಲ್ಪಟ್ಟನು (ಅಷ್ಟೋನ್‌ಲರ ಕ್ರತ್ಯಾಗಳ 4:36). ಜಗಿಯಾದ ಮನೋಭಾವ ಹೊಂದಿದವನು “ಗುಡುಗಿನ ಮಕ್ಕಳು” ಎಂದು ಅಥವಾ “ಡ್ಯೂರ್ಯಂದಾಯಕ್” ಎಂದು ಸ್ತೋತ್ರಾಹಿಸುವವನನ್ನು ಕರೆಯಲಾಯಿತು. “ಅಭಿಧೇಯತೆಯಲ್ಲಿ ಇರುವವನು” ಅಭಿಧೇಯನು ಎಂದು ಕರೆಯಲ್ಪಟ್ಟನು.

ಕೇ “ಆತ್ಮನು” ನಂಬಲೊಲ್ಲದವರಲ್ಲ ಕಾರ್ಯಮಾಡುವವನಾಗಿದ್ದಾನೆ. “ಕಾರ್ಯ” ಇದರ ಗ್ರಿಕ್ ಕ್ರಿಯಾಪದಪ್ತಾ *energo*, ಆಗಿದ್ದು “ಹಲಣಾಮಕಾಲ್” ಎಂಬುದನ್ನು ಸೂಚಿಸುವುದಾಗಿದೆ.<sup>11</sup> ಅಹನಂಜಕೆಯಲ್ಲಿನ ಆತ್ಮದ ಕೇ ಅಗ್ರಲುಭಿಕೆಯು ಶ್ರಭಾವಿತವಾದದ್ದಾಗಿದೆ ಮತ್ತು ಸ್ನೇತಾನನು ಅವರ ಹೃದಯದಲ್ಲ ಹೊಂದಿದ್ದಿರುವುದರ ಹಲಣಾಮದ ಕಾರಣದಿಂದ ಕ್ರಿಯಾತ್ಮಕವಾಗುತ್ತದೆ. ಆ ಜನರು “ಅಹನಂಜಕೆಯ” ಜೊತೆ ನಂಬೋಣ ಹೊಂದಿದ್ದು, ಗ್ರಿಕ್ ಹದೆ ಭಾಷಾಂತರ ವಾದ ಕ್ರಿಯಾಪದಪ್ತಾ *apeitheia*, ಆಗಿದ್ದು ಅವರು “ಅವಿಶ್ವಾಸಿಗಳು, ಅಭಿಧೇಯರು” ಎಂದು ಸೂಚಿಸುವಂಥತ್ವಾಗಿದೆ.<sup>12</sup> ಅವರು ತಮ್ಮ ಜೀವಿತವನ್ನು ಸ್ನೇತಾನಸಿಗೆ ನಿಯಂತ್ರಿಸಲು ಅವಕಾಶಕೊಳ್ಳಿದ್ದಾರೆ, ಅವರು ನುವಾಕೆಯನ್ನು ಅಂಗೀಕರಿಸಿದೆ ಒಷ್ಟಲಾರರು ಮತ್ತು ಆದಕಾರಣ ಅವರು ಇದಕ್ಕೆ ಬಿಧೇಯರಾಗಲಾರಾಯ. ಹೊಲನು 2 ಕೊಲಂಥ 4:4ರಲ್ಲಿ ಇಟ್ಟಂತೆ “ದೇವರಿಗೆ ಶ್ರಿತರೂಪವಾಗಿರುವ ಕ್ರಿಸ್ತನ ಶ್ರಭಾವವನ್ನು ತೋಲಿಸುವ ನುವಾಕೆಯನ್ನು ಶ್ರಕಾಶಪು ಉದಯವಾಗಬಾರದೆಂದು ಕೇ ಶ್ರಹಂಜದ ದೇವರು ನಂಜಕೆಯಲ್ಲಿದವರ ಮನಸ್ಸನ್ನು ಮಂಕುಮಾಡಿದನು.” ಸ್ನೇತಾನಸಿಂದ ಆಳಲ್ಪಟ್ಟ ಅವರು ದೇವರ ಜಿತ್ತೋನ್ಸ್ತರ ನಾಮಾನ್ಯವಾಗಿ ಉಪೇಕ್ಷ್ಯ ಭಾವನೆಯನ್ನು ಹೊಂದಿರುತ್ತಾರೆ.

ತ್ರಿಸ್ತನು ಸ್ನೇತಾನನನ್ನು ಒಳಗೊಂಡು ಎಲ್ಲರಲ್ಲಿಯೂ ಉನ್ನತಿಗೆಲಂತಿರುವುದನ್ನು ಎಂಬುದು ಎಹೆನದವರಂತೆಯೇ ನನಗೂ ಕಂಡ ಎಂದು ಈ ವಜನವು ನೆನಪುಮಾಡುವುದಾಗಿದೆ. ಸ್ನೇತಾನನ ಶತ್ರ್ಯಾಯನ್ನು ಹಜ್ಞಾಗಿ ವೇಳಟಕುಮಾಡಿದಾಗೆ ಮತ್ತು ರಾಜ್ಯವು ತಮ್ಮ ಭೂತಕಾಲದೊಂದಿಗೆ ಹೊಂದಿಕೊಂಡಿದ್ದಾರೆ ಎಂದು ಹೊಲಸಿಂದ ಹೇಳಲ್ಪಟ್ಟಾಗ ಸ್ನೇತಾನನು ಇನ್ನೂ ಶ್ರಭಾವಶಾಲಯಾದ ಚೈಲಿಯಾಗಿದ್ದಾನೆ. ಆತನು ಅಭಿಧೇಯರಲ್ಲ ತನ್ನ ಕಾರ್ಯವನ್ನು ಮುಂದುವರೆಸುತ್ತಾನೆ ಮತ್ತು ನಮಗೆ ಭಯಹುಟ್ಟಿಸುವವನಾಗಿ ಉಳಿಯುತ್ತಾನೆ (4:27; 6:10-20).

### ಕಾಮಾಧಿಲಾಕ್ಷಯಲ್ಲಿ ಜೀವಿಸುವದು (2:3)

“ನಾವೆಲ್ಲರೂ ಪ್ರಾರ್ಥಿಸಿದಲ್ಲಿ ಅಭಿಧೇಯರಾಗಿದ್ದು ಶಿಲರಭಾವದ ಅಶೀಗಳಿಗೆ ಅಧಿನರಾಗಿ ಶಿಲರಕ್ಕೂ ಮನಸ್ಸಿಗೂ ನಂಬಂಥಂತಹ ಇಜ್ಞಾಗಳನ್ನು ನೇರವೆಲಸುತ್ತಾ ನಡೆಯ ...

ವಜನ 3. ದೇವರ ಉದ್ದೇಶದ ಹೊರಗೆ ಜೀವಿಸುವಂಥರ ಇನ್ನಾಂದು ಬಿವರಣೆಯು ಇಲ್ಲ ಕೊಡಲ್ಪಟ್ಟಿದೆ. ಎಹೆದವರು “ದೇವಜನರು” ಮತ್ತು “ಕ್ರಿಸ್ತ ಯೇಸುವಿನಲ್ಲ ನಂಜಗನ್ತರು,” ಅಗುವುದಕ್ಕಿಂತ ಮುಂಚೆ ಅವರು “ಅಪ್ರಾಗಭಲ್” ಅಂದರೆ “ನಂಬಲೊಲ್ಲದವರು” ಅಗಿದ್ದರು (2:2). ಅವರು ಅಭಿಧೇಯತೆಯಲ್ಲ ಹತದ ಸ್ವಭಾವದ ನಮುದಾಯ ಭಾಗವಾದಂತ

జనరోళగే జాపినువచరాగిద్దరు. ఈ గుంపినల్ల హౌలను తన్నస్తు ఒకగొండు నాబేల్లరూ శ్రూవచడల్ల ... నడెదు ఎందు హేళుత్తానే. “నడెదు” ఎంబుదక్కే రీకో క్రియాహడవు *anastrephō*, ఆగిద్దు. ఇదర అథవు “ఒబ్బన నడవజకెయ త్రమమ్పు” ఎంబధంతోడుత్తాడే.<sup>13</sup> హాపద “ముత్కారి” హాపదల్ల బలు ఆళవారి ఇఱవంథపరు, “నంబలొల్లదవరు” ఇవలగే నంతరదల్ల “తన్న నడవజకెయన్న త్రమహడినలు” దేవజనరు ఒందు నమయవన్న హోందిరుత్తారే, అపరు శలీరభావద ఆనోగళ్ల జాపినువచరాగిరుత్తారే. “ఆళే” ఇదర రీకో నాముడచు *epithumia* ఆగిద్దు ఇదు “నంయచుకొన హంబలవన్న హోందిరువచను లాలనే హోందిరువచను” ఎంబుదన్న నూజినుపుదాగిదే.<sup>14</sup> ఇంథ ఆళేయ ఒళ్లేయదు అథవా కేష్టందన్న ఆగిరబముదాగిద్దు నందభండ మేలే ఆతుకోండిరుత్తాడే. ఈ వేదభాగదల్ల ఇదు “శలీరద” జోతే నంబంధిసిరుపుదలంద ఇడోందు దుష్ట ఆనేయు ఆగిదే.

హౌలను హలపుబాల శలీర మత్తు అదర వ్యపకాగరగళన్న కేస్తన హోన జాపిడచల్ల ఆక్షానింద ఉత్స్వాగువ ఫలగళిడసే హోఏసిద్దానే (గెలాక్య 5:16, 24; రేలమాపుర 7:5; 13:14). “శలీర” తయ (*sarka*)ద భాణాంతరచాగిదే మత్తు “కేవల వ్యక్తియ దృష్టిక ఇఱవికెయల్ల, ఆదరే మానవప్రద క్షేత్రకోణస్తరదల్లన అదర హాపమయతే మత్తు దేవర బిరోధక్క” కూగి సిల్లుపుదాగిదే.<sup>15</sup> శలీరదింద మానవరు ఆళల్లడువచరేగూ, ఆకను దేవరన్న సంతోషసోళనలారను (రేలమాపుర 8:8).

ఎఫేసుదవరు కేవల “శలీరభావద ఆనోగళగే ఆధినరాగి” రాల్ల, ఆదర శలరక్కు మనస్సిగూ నంబంధప్పటి ఇంజ్ఞెగళన్న నేరవేలనువచరాగిద్దరు. “నేరవేలను” (*poieō*) ఎంబుదు “మాడు, నడెను, నాధిను” ఎంబధంవన్న తోడువపు ఆగివే.<sup>16</sup> కృదంతపు వడెమానకాలదల్ల ఇదే, కింగారి ఈ జనరు నహజవాద కాయంగళ్ల సిరతరాదరు. “ఇంజ్ఞెగళ” ఇదక్కే ఇఱవ రీకో పదపు (*thelēma*) ఆగిద్దు. “ఇంజ్ఞెగళ భావనెయంద బుయవపు ఆగివే” ఎందు నూజినువపు ఆగివే.<sup>17</sup> హౌలను తమ్మ హాపమయ జాపిడవన్న జాపిడచల్లరువ కారణక్కే బదలాగి భావనెగళ హికితదల్లరువ జనరన్న జిత్తిసిద్దానే. “శలీర”దింద మత్తు “మనస్సి” సిదలూ (*dianoia*) కూడా ఆళల్లడువ జనరు భ్రష్టరాగిద్దారే. హౌలనింద పటేనల్లట ఈ జనరు అపరు ఏను చూడుత్తాడ్దారే ఎందు అదర “మూలక” యోజినువ బిజారవన్న హోందిద్దరు; అపరు తాపు జాపినువంథ బజితె సిదారవన్న మాడిద్దరు. రేలమాపుర 8:5-8ిర్ల, యాము శలీర భావదిం జాపినువచరోఁ అపరు మరణదల్ల నేలనువరు మత్తు అంతేయే దేవర చ్యేరట్టవన్న హోందిరువదు ఎందు హేళద్దానే.

### కోణక్కే గురియాడపరంతే గురుతినల్లుడువపు (2:3)

<sup>3</sup>ఖిక్కుదవరంతే స్వభావసిద్ధచాగి దేవర కోణక్కే గులయాగిద్దేపు.

పజన 3. అభిధేయతేయ అంతిమ బిపరణెయు ఇల్ల కొడల్లటిట్టిదే. ఎఫేసుదల్లన బిశ్వాసిగళు ఒందు నాల “నంబలొల్లదవరాగి” ఇంద్ర కాగే, అపరూ నక దేవర కోణక్కే గులయాగిద్దరు ఎందు హౌలను హేళుత్తానే. “కోణ” ఎంబుదు స్వాష్టచాగి దేవర కోణ ఎందు నూజినుపుదాగిద్దు, దేవర బిరుద్ధ

ತಿರುಗಿಜದ್ವಾಪರೆಲ್ಲರೂ ಇದಕ್ಕೆ ಅಹರಾಗಿದ್ದಾರೆ (ರೋಮಾತ್ತುರ 1:18). ದೇವರ ಸ್ವಭಾವವು ನಂಬುತ್ತಾರೆ ಹಾಗೆ ಅಗಿದೆ; ಆತನು ಎಂದಿಗೂ ಹಾಡುವನ್ನು ಸ್ವೀಲಿಸಿನು. ಅದಕ್ಕಿಂತ ಹೆಚ್ಚಾಗಿ, ದೇವರ ಹಿಂದುತ್ತಾರೆಯು ಹಾಡುವ ಮೇಲೆ ಆತನ ತೀರ್ಣವನ್ನು ತಿಳಿಸುವುದಾಗಿದೆ (ರೋಮಾತ್ತುರ 6:23). ಹಾಡುವುದು ಜೀವಿನುವವರೆಲ್ಲರೂ ದೇವರ ಈ ಸೀಲಿತವಂತಿಕೆಯ ನಾಯಿತೆಹಿಂದಿಗೆ ಅಹರಾಗಿದ್ದಾರೆ. “ಸಿಮ್ಮೆ ಸಿಸ್ತ ಚೊಂಡತನವನ್ನು ಹಿಂದುತ್ತಾಪಿಲ್ಲದ ಮನಸ್ಸನ್ನು ಅನುಸಂಧಿಸುವುದಲಿಂದ ನಿಗೋಣಸ್ತರ ದೇವರ ಕೋಣ ವನ್ನು ಕೂಡಿಟ್ಟುಕೊಳ್ಳತ್ತು ಇದ್ದೆ. ದೇವರ ಕೋಣವೂ ನಾಯಿವಾದ ತೀರ್ಣಾ ಪ್ರಕಟವಾಗುವ ದಿವಸ ಬರುತ್ತೆದ್ದ್ವೇ” ಎಂದು ಹೌಲನು ಯೆಹೂದುಗಳಿಗೆ ಹೇಳುತ್ತಾನೆ (ರೋಮಾತ್ತುರ 2:5). ದೇವರ ಹಿಂದುತ್ತಾರೆಯ ವಿಶಿಷ್ಟದ ಎಲ್ಲ ಹಾಡುವು, ಮತ್ತು ದೇವರ ನಾಯಿತೆಹಿಂದಿಗೆ ಹಾಡುವ ಮೇಲೆ ಆತನ ತೀರ್ಣವನ್ನು ಸುಲಿಸುವುದಾಗಿದೆ. ಖೀಕ್ಷಾದವರಿಂತೆ ಎಂದು ಹೌಲನು ಬಳಿಸುವಾಗ, ಆತನು ಕ್ರಿಸ್ತನಿಂಲ್ಲರುವವರು ಹೊರಗೆ ಇರುವ ಜನರು ಹೀಗೆ ಇಜ್ಞಿಗೂ ನೂಡಿಸುವ ಎಲ್ಲ ಜನರು ದೇವರ ಕೋಣವನ್ನು ಹೊಂದುವವರಾಗಿದ್ದಾರೆ ಎಂದು ನೂಡಿಸುತ್ತಿದ್ದಾನೆ. ಹೇಗೋಣ, ಕ್ರಿಸ್ತನಿಂಲ್ಲರುವವರು (ಒಂದು ನಾಲಿ ಕ್ರಿಸ್ತನಿಂದ ಹೊರಗೆ ಇದ್ದು ಮತ್ತು ದೇವರ ನಾಯಿತೆಹಿಂದಿಗೆ ಭಾಗವಾದವರು) ಈಗ “[ಕ್ರಿಸ್ತನ] ಮೂಲಕ ದೇವರ ಕೋಣದಿಂದ ರಚಿಸಲಿಟ್ಟಿದ್ದಾರೆ” (ರೋಮಾತ್ತುರ 5:9).

ಮನಸ್ಸತ್ವವು ದೇವರ ಕೋಣದ ಬಿಂಬಿವಾಗಿದೆ ಮತ್ತು ಸ್ವಭಾವಸಿದ್ಧಿವಾಗಿ ಇರುವ ತೀರ್ಣ ಅಗಿದೆ. ಈ ಬಿವರಣೆಯ, *physis* ಭಾಷಾಂತರವಾಗಿದ್ದ ಗಲಾತ್ 2:15ರಲ್ಲಿ “ಹುಟ್ಟಿ ಯೆಹೂದ್ಯರು” ಎಂದು ಹೌಲನು ಮಾಡನಾಡುವಣಿಯೂ ನಹ ಸಿಕ್ಕಪ್ರದಾಗಿದೆ. “ಹುಟ್ಟಿ ಯೆಹೂದ್ಯರು” ಆದಂಥವರು ಹುಟ್ಟಿನ ಮೂಲಕ ಯೆಹೂದ್ಯರು ಅಗಿರುತ್ತಾರೆ ಹೊರತು ನಂತರದಿಂದ ಕಂಡುಬಂದ ಆಯ್ದೀಯ ಮೂಲಕ ಅಲ್ಲ. ಈ ವಾಕ್ಯಭಾಗದಿಂದ ಅಧಿಕಾರಿ ಹುಟ್ಟಿಸಿಂದ ಎಂದಾಗಿದ್ದು, ಹಾಡುವ ತ್ವರಿತಿಯ ಆದಾಮನ ಮಾನವನ ಸ್ವಭಾವವನ್ನು ನಾವು ಹೊಂದಿದ್ದೇವೆ. ಹೇಗೋಣ, ಕೆಲವರು ಅನ್ಯಧಾ ಬೇಳೆದಿಸುವಂತೆ ನಾವು ಹಾಹಿಗಳಾಗಿ ಹುಟ್ಟಿರುವುದಿಲ್ಲ, ಆದಾಮನ ದೋಷದ ಅತಿರೇಕವನ್ನು ಅನುಭವಿಸುತ್ತಿಲ್ಲ. ಎಹಜ್ಞೇಲ 18:20ರಲ್ಲಿ “ಹಾಡುವಾಡುವವನು ನಾಯಿವನು; ಮಗನು ತಂದೆಯ ದೋಷಕಲವನ್ನು ಅನುಭವಿಸನು ...” ಎಂದು ದೇವರು ಹೇಳುತ್ತಾನೆ. ಈ ವೃತ್ಯಾನವನ್ನು ಯಾವುದೇ ಅಡತಡೆಯಲ್ಲದೆ ಅಲತುಕೊಳ್ಳಬಂತೆ ಆತನು ಹೀಗೆ ಮಾಡಿದನು?

ಕ್ರಿಸ್ತನು ಎಲ್ಲಾಲೋನ್ನಿಂದ ನತ್ತನೇ? ಹೌದು, ಆತನು ಹಾಗೆ ಮಾಡಿದ್ದಾನೆ! ಹಾಗಾದರೆ ಯಾಕೆ, ಎಲ್ಲರೂ ರಾಜೀನಿಲ್ಲಿಟ್ಟಿಲ್ಲ? ಇದಕ್ಕೆ ಉತ್ತರವು ಎಲ್ಲರೂ ನುವಾತೆಗೆ ಬಿಂಬಿಯರಾಗಿಲ್ಲ ಎಂಬುದೇ ಅಗಿದೆ. ರೋಮಾತ್ತುರ 5:19ರಲ್ಲಿ ಹೌಲನು “ಒಬ್ಬನ ಅಭಿಧೇಯತ್ವದಿಂದ ಎಲ್ಲರೂ ಹೇಗೆ ಹಾಹಿಗಳಾದರೋ ಹಾಗೆಯೇ ಒಬ್ಬನ ಬಿಂಬಿಯತ್ವದಿಂದ ಎಲ್ಲರೂ ಸೀಲಿತವಂತರಾಗುವರು” ಎಂದು ಹೇಳಿದ್ದಾನೆ. ಕ್ರಿಸ್ತನು ಕರ್ನಜಿಯ ಮೇಲೆ ಮರಣಸಿದಾಗ, ತ್ವರಿಯೆಬ್ಬ ವೃತ್ಯಿಗೂ ಸೀಲಿತವಂತಿಕೆಯು ನಾಧ್ಯತೆ ಮಾಡಲಿಟ್ಟಿತು. ಒಬ್ಬನು ಸುವಾತೆಗೆ ಬಿಂಬಿನಾದಾಗ, ಆತನು ಸಿಜವಾಗಿಯೂ ಸೀಲಿತವಂತನೆಂದು ಮಾಡಲಿಟ್ಟಿನು. ಅದರಂತೇ, ತ್ವರಿಯೆಬ್ಬ ವೃತ್ಯಿಯು ಆದಾಮನ ಸ್ವಭಾವವನ್ನು ಮತ್ತು ಹಾಹಿಗಳ ನಾಧ್ಯತೆಯನ್ನು ಹೊಂದಿಕೊಂಡಿದ್ದಾನೆ. ಹೇಗೋಣ ಇದು ಅಲ್ಲ, ನಮ್ಮೆ ಸಿಜವಾದ ಹಾಹಿಗಳಾಗುವಂತಹ ನಮ್ಮ ಕೃತ್ಯಾಗಿಗೆ ಮತ್ತು ವೈಯಕ್ತಿಕ ಹಾಡಗಳಿಗೆ ಜವಾಬ್ದಾರರು ಅಗಿದ್ದೇವೆ. ರೋಮಾತ್ತುರ 3:23ರ ಪ್ರಕಾರ ನಾವು ಆದಾಮನ ಸ್ವಭಾವವನ್ನು ನಾವು ಹೊಂದಿದ್ದಿಲಂದ, ನಾವು ಹಾಡುವಾಡುವವರಾಗಿದ್ದೇವೆ. ಈ ಹಾಡುವ ಅಯ್ದೀಯ ಕಾರಣವು ನಮ್ಮನ್ನು “ಕೋಣಕ್ಕೆ” ನಡೆಸುವುದಾಗಿದೆ ಮತ್ತು ವೈಯಕ್ತಿಯನ್ನು ಹೊರಗೆ ಹಾಕುವುದಕ್ಕೆ ಯಾರನ್ನು ಜವಾಬ್ದಾರನ್ನಾಗಿ ಮಾಡದಂತಾಗಿದೆ.

ಆ ಭಾಗದಲ್ಲಿ, ಎಹಜ್ಞದವರು ಈ ಮೂಲಕ “ದೇವಜನರು ... ಕ್ರಿಸ್ತನಿಂಲ್ಲ ಬಿಶ್ವಸಿಗಳು”

ಅಗಿದ್ದರು ಎಂದು ವರ್ಣಿಸುವವನಾಗಿದ್ದಾನೆ (1:1). ಅತನ್ ಬಿವರಣೆಯು ಎಲ್ಲಿಗೂ ಅಂದರೆ ಆಗಲೂ ಮತ್ತು ಕೆಗಲೂ, ದೇವರ ಉದ್ದೇಶದಿಂದ ಹೊರಗೆ ಜೀವಿಸುವ ಜನರಿಗೂ ಅನ್ವಯಿಸುವುದಾಗಿದೆ.

## ಅನ್ವಯ

### ಶಿಲಬೆ (ಅಥವಾಯ)

ಶಿಲಬೆಯನ್ನು ಬೋಧಿಸುವುದಕ್ಕಾಗಿ ಎಥನ್ 2 ಒಂದು ಅಧ್ಯಾತ್ಮಾದ ಪೇದಭಾಗವಾಗಿದೆ ಶಿಲಬೆಯು, ದೃಷ್ಟಿಯಿಂದ, ಪುನರುತ್ತಾನದೊಡನೆ ಸಂಯೋಗಹೊಂದಿದ್ದು, ಇತಿಹಾಸದಲ್ಲಿ ಬಲು ಮಹತ್ವದ ಘಟನೆಗಳಾಗಿದೆ. ಮಾನವನ ದೃಷ್ಟಿಯಿಂದ, ಕ್ರಾಂತಿಯ ಸಂಪೂರ್ಣ ವಿಫಲತೆಯಾಗಿದೆ. ಎರಡು ನಾಬಿರವಣದ ರೋಮದ ವನಾಹಿತಿನ ಹೊರಗೆ ಹಿಂದೆ ಒಬ್ಬ ತರುಣ ಯೋಹಾದಿಯ ರೋಮದ ಶಿಲಬೆಯೆ ಮೇಲೆ ಮರಣಿಸಿದ್ದರ ಬಗ್ಗೆ ಇದು ಹೇಳುವುದಾಗಿದೆ. ಹೇಳೋಽ, ದೇವರ ದೃಷ್ಟಿಯಿಂದ, ಶಿಲಬೆಯು ದೋತ್ತ ವಿಜಯವಾಗಿದೆ. ತೀವ್ರನಾನ್ನು ಬಾಳಕಾಡುವಲ್ಲ ಶಿಲಬೆಯು ಒಂದು ವೇದಿಯಾಗಿದ್ದು ದೇವರು ಕಳೆದಹೊಳೆ ಮನುಕುಲಕ್ಕೆ ಹರಲೋಕದ್ವಾರಪನ್ನು ತೆರದದ್ದು ಅಗಿದ್ದಾಗಿದೆ.

ಶಿಲಬೆಯು ಹಿಂದೇಯೆ ದೇವರ ಮನಸ್ಸಿನ ನಿತ್ಯತ್ವದಲ್ಲಿಯೇ ಇರುವುದೇ ಆಗಿತ್ತು (ಸೋಡಿಲ 3:10, 11; ಪ್ರತಿಂದಿ 13:8), ಇದು ಆದಿಕಾಂಡದಿಂದ ಪ್ರತಿಜನೆಯಪರಿಗೆ ಕ್ರಾಂತಿ ಕೆಂಪುಬಣ್ಣದ ದಾರವಾಗಿತ್ತು, ನಮಗೋಣಸ್ವರ ತೀವ್ರನ ತ್ಯಾಗಪ್ರ ಹೇಳಿಲನ ಕುಲಯಲ್ಲ (ಆದಿಕಾಂಡ 4:4), ಅಬ್ರಹಾಮನು ಇನಾಕನನ್ನು ಬಾಲಕೋಂಡುವಲ್ಲ (ಆದಿಕಾಂಡ 22:1-18), ಹನ್ಸದ ಕುಲಯಲ್ಲ (ಬಿಮೋಜನಕಾಂಡ 12:3-14), ಚೋಳಯೆ ನರದ ಕಂಬದಲ್ಲ (ಅರಣ್ಯಕಾಂಡ 21:5-9), ಯೀಶಾಯನ ಸೇವಕನ ಶ್ರಮೆಯ ಹಲಿಷ್ಟೆದದಲ್ಲ (ಯೀಶಾಯ 53), ಮತ್ತು ಇಸ್ರಾಯೇಲರ ಎಲ್ಲ ಬಾಗರ್ಜಲ್ಲ ಜಿತುವಾದ್ವಾಗಿದೆ.

ಶಿಲಬೆಯು ದೇವರಿಂದ ಯೋಜಿತವಾಗಿದ್ದಾಗಿದ್ದು, ಹಳೆ ಒಡಂಬಡಿಕೆಯ ಪ್ರವಾದಿಗಳಿಂದ ಮುಂತಿಜನಲ್ಪಟ್ಟಿದ್ದು, ಯೇಸುಬಿಸಿಂದ ನಿಲಂತೆನಲ್ಪಟ್ಟಿದ್ದು ಮತ್ತು ಅಂತೇಂದು ಲಂದ ಬೋಧಿಸಲ್ಪಟ್ಟಿದ್ದು ಅಗಿದೆ. ಶಿಲಬೆಯ ಸಂದರ್ಭವು ನಿಲಂತೆಯನ್ನು ಕಳೆದಹೊಂಡ ಜರಿಗೆ ಅಗಿದೆ (ಸೋಡಿಲ 1 ಕೈಲಂಥ 15:1-4).

### ಶಿಲಬೆಯ ಅಡಿಯಲ್ - ಕಳೆದಹೊಂಡ ಮನುಷ್ಯ (2:1-3)

“ನಿಮ್ಮ ಅಪರಾಧಗಳಿಗೆ ಮತ್ತು ಹಾಪಗಳಿಗೆ ನಕ್ತಪರಾಗಿಲ್” (2:1); “ಎಲ್ಲರೂ ಹಾಪಿಗಳಾಗಿದ್ದಾರೆ” (ರೋಮಾಷುರ 3:23); “ನಿಮ್ಮ ಮತ್ತು ದೇವರ ಮಧ್ಯದ ಬೇಳಕಡಿನುಬಿಕೆಯು ಅಗಿದೆ” (ಯೀಶಾಯ 59:2); ಹಾಪು ಜನರನ್ನ ದೇವರಿಂದ ಬೇಳಕಡಿನುವುದು ಅಗಿದೆ, ಮತ್ತು ದೇವರಿಂದ ಬೇಳಕಡಿನುವುದು ಅತ್ಯೇಕ ಮರಣ ಅಗಿದೆ. “ಮರಣ”ದ ಮೂಲ ಅರ್ಥವು “ಬೇಳಕಡುವಿಕೆ” ಅಗಿದೆ (ಸೋಡಿಲ ಯೋಹಾಂತ 2:26). ಹಾಪದಲ್ಲ ಜೀವಿಸುವವರು ಅತ್ಯೇಕ ಜೀವಿತವನ್ನು ಹೊಂದಿರುವುದಿಲ್ಲ ಮತ್ತು ಕೇವಲ ನಿತ್ಯಮರಣವನ್ನು ನಿಲಂತೆನುವವರು ಅಗಿರುತ್ತಾರೆ.

Jay Lockhart

### ಇತ್ಯಾಂತರಿಕ್ಷ

<sup>1</sup>Kenneth S. Wuest, *Wuest's Word Studies from the Greek New Testament for the English Reader: Ephesians and Colossians* (Grand Rapids, Mich.: Wm. B. Eerdmans

Publishing Co., 1953), 60. <sup>2</sup>George V. Wigram, *The Englishman's Greek Concordance of the New Testament*, 9th ed. (London: Samuel Bagster and Sons, 1903), 33-34. <sup>3</sup>Wuest, 60. <sup>4</sup>Warren Baker, ed., *The Complete Word Study Old Testament* (Chattanooga, Tenn.: AMG Publishers, 1994), 2348. <sup>5</sup>Wuest, 60-61. <sup>6</sup>Spiros Zodhiates, ed., *The Complete Word Study New Testament*, 2d ed. (Chattanooga, Tenn.: AMG Publishers, 1992), 882-83. <sup>7</sup>Ibid., 929. <sup>8</sup>R. C. H. Lenski, *The Interpretation of St. Paul's Epistles to the Galatians, to the Ephesians and to the Philippians* (Columbus, Ohio: Wartburg Press, 1946; reprint, Minneapolis: Augsburg Publishing House, 1961), 408. <sup>9</sup>Wuest, 62. <sup>10</sup>S. D. F. Salmond, "The Epistle to the Ephesians," in *The Expositor's Greek Testament*, ed. W. Robertson Nicoll (Grand Rapids, Mich.: Wm. B. Eerdmans Publishing Co., 1967), 3:284.

<sup>11</sup>Wuest, 63. <sup>12</sup>Ibid. <sup>13</sup>Ibid. <sup>14</sup>Ibid. <sup>15</sup>Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 98. <sup>16</sup>Wuest, 64. <sup>17</sup>Ibid.